

ನಮೂನೆ-1 : ಆರೋಗ್ಯ ಸೇವೆಗೆ ಒಳಪಡಲು ಸಮ್ಮತಿ ಅರ್ಜಿ

ರವರಿಗೆ

ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು

ಶಾಲಾ ಶಿಕ್ಷಣ ಇಲಾಖೆ

..... ತಾಲ್ಲೂಕು

..... ಜಿಲ್ಲೆ

ಇಂದ

KGID -

ಶಿಕ್ಷಕರ ಹೆಸರು :

ಪದನಾಮ :

ಗ್ರೂಪ್ :

ಶಾಲೆಯ ಹೆಸರು :

ಮೊಬೈಲ್ ಸಂಖ್ಯೆ :

ಮಾನ್ಯರೇ,

ವಿಷಯ : ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಸಮ್ಮತಿ ನೀಡುತ್ತಿರುವ ಬಗ್ಗೆ,

ಶ್ರೀ/ಶ್ರೀಮತಿ ಹುದ್ದೆ-..... ಆದ ನಾನು

ಕರ್ನಾಟಕ ರಾಜ್ಯ ಸರ್ಕಾರಿ ನೌಕರನಾಗಿದ್ದು/ಳಾಗಿದ್ದು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಯಡಿಯಲ್ಲಿ ನಗದು-ರಹಿತ ಚಿಕಿತ್ಸಾ ಸೇವೆಗೆ ಒಳಪಡಲು ಇಚ್ಛಿಸುತ್ತೇನೆ. ಆದ್ದರಿಂದ 2025 ರ ಮಾಹೆಯಿಂದ ಮಾಸಿಕ ವಂತಿಕೆ ರೂ. 350/- ಗಳನ್ನು ನನ್ನ ವೇತನದಲ್ಲಿ ಕಟಾಯಿಸುವಂತೆ ಈ ಮೂಲಕ ತಮಗೆ ಮನವಿಯನ್ನು ಸಲ್ಲಿಸುತ್ತಿದ್ದೇನೆ.

ಈ ಅರ್ಜಿಯೊಂದಿಗೆ ಅನುಬಂಧ-1 ರಲ್ಲಿನ ನನಗೆ ಸಂಬಂಧಿಸಿದ ಈ ಕೆಳಕಂಡಂತೆ ಎಲ್ಲಾ ನಮೂನೆಗಳನ್ನು ದ್ವಿಪ್ರತಿಯಲ್ಲಿ ಸಲ್ಲಿಸಿರುತ್ತೇನೆ.

FORM-A ☐FORM-A1 ☐FORM-A2 ☐FORM-A3 ☐FORM-A4 ☐

ವಂದನೆಗಳೊಂದಿಗೆ,

ಸ್ಥಳ :

ಮನವಿದಾರರ ಸಹಿ

ದಿನಾಂಕ :